



63623

VI Semester B.Com. Examination, September/October 2022
(CBCS Scheme)
COMMERCE

Paper – 6.3 : Income Tax – II

Time : 3 Hours

Max. Marks : 70

Instruction : Answers should be written **completely** in **English** or **Kannada**.

SECTION – A

Answer **any five** of the following sub-questions. **Each** sub-question carries 2 marks. (5×2=10)

1. a) What do you mean by vocation ?
- b) State any 2 incomes which are taxable under the head income from other sources.
- c) How do you compute short term capital gain ?
- d) If Mr. Amit has received family pension of Rs. 50,000 from Government of Rajasthan. How do you treat it while calculating taxable income ?
- e) Expand : i) TDS and ii) CBDT.
- f) What is the maximum limit of amount of deduction u/s 80D ?
- g) How do you treat contribution by a businessman to an approved Research Association or University for research in social science or scientific research ?

SECTION – B

Answer **any three** questions. **Each** question carries 6 marks. (3×6=18)

2. From the following information of Meenakshi a Chartered Accountant, compute taxable income from profession for AY 2021 – 22.

Receipts

Payments

	Rs.		Rs.
Consultation fees	75,000	Stipend to article clerks	22,500
Gifts from clients	25,000	Office rent	27,000
Gifts from father in law	25,000	Professional tax paid	2,500
Appellate tribunal appearance	23,500	Purchase of Professional books	13,500
Fees for drafting MOA	12,000	Charitable donation	3,500

3. Sri Vinayaka purchased a residential house in April 2003 for Rs. 2,56,000. He renovated the property in 2009 – 10 at a cost of Rs. 2,95,000 and the property was sold for Rs. 40,00,000 in August 2020 (Brokerage 2.5%). Another residential house was bought in March 2021 for Rs. 5,00,000 (brokerage 2%). Compute the Taxable Capital Gains for the AY 2021 – 22.
CII 2003 – 04 = 109, 2009 – 10 = 148, 2020 – 21 = 301.

P.T.O.



4. Discuss the admissibility of following expenses while computing taxable business income :
- Provision for taxation.
 - Interest on loan taken for business purpose.
 - Income tax paid.
 - Theft in office premises.
 - Household telephone expenses.
 - Penalty paid to GST authorities.

5. Mr. Dhoni, a resident individual submits the following particulars for the year ended 31st March 2021.

- Agricultural income in England Rs. 15,000.
- Salary as member of Parliament Rs. 1,00,000.
- Daily allowance as MP Rs. 15,000.
- Dividend received from a Co-operative society Rs. 5,000.
- Royalty from a coal mine Rs. 20,000.
- His residential house has been taken on a rent of Rs. 10,000 p.m. half of which he has sub-let at 6,000 p.m.

He has incurred the following expenses :

Paid collection charges Rs. 200 for collecting dividends, Rs. 3,000 spent for earning and collecting royalty.

Compute Mr. Dhoni's income from other sources for The AY 2021 – 22.

6. Compute Total Income of Mr. Rajguru for the AY 2021 – 22 from the following information.

Salary income (Computed) Rs. 1,43,920

Income from House property (Computed) Rs. 14,000

Taxable business income Rs. 1,12,500

Capital Gain : LTCG Rs. 75,000 and STCG Rs. 25,000

Income from other sources Rs. 12,975

He paid insurance premium on his own life Rs. 20,000 and he contributed to RPF Rs. 12,500.

SECTION – C

Answer **any three** questions. **Each** question carries **14** marks.

(3×14=42)

7. Mr. Sukhdev, an eminent advocate in Bangalore submits the following information.

Receipts and Payments Account for the year ending 31-3-2021

Receipts	Amount Rs.	Payments	Amount Rs.
To Balance b/d	30,000	By Salary to staff	1,20,000
To Fees from clients :		By Interest on loan	4,000
2020 – 21 = 5,77,000		By Office expenses	25,000
2019 – 20 = <u>15,000</u>	5,92,000	By Car expenses	16,000
To Presents from clients	12,000	By Purchase of Type Writer	23,000
To Loan from clients	5,000	By Income Tax	16,000

12800
60000



To Arbitration fees	15,000	By Contribution to PPF	67,000
To Remuneration from articles	10,000	By Purchase of notified bonds	95,500
		By Balance c/d	2,97,500
	6,64,000		6,64,000

Consider the following other details :

- a) Car is used for profession only.
- b) Depreciation on car is Rs. 12,000 and on Type Writer is 15%.
- c) He bought a computer for Rs. 80,000 on 10th March 2020 and put to use on the same day (Rate of depreciation is 40%).

Compute Taxable Income from Profession for the Assessment Year 2021 – 22.

8. During the financial year 2020 – 21 Sri Krishna sells the following assets.

Particulars	House	Gold	Shares
Date of acquisition	12-5-85	5-7-2000	12-5-2013
Date of sale	8-3-2021	13-5-2020	18-4-2020
Sale consideration (Rs.)	8,50,000	10,15,000	3,55,000
Cost of acquisition (Rs.)	3,50,000	75,000	65,000
Transfer expenses (Rs.)	10,000	15,000	-
Fair Market Value on 1-4-2001 Rs.	3,60,000	85,000	-

Compute the taxable capital gain (CII – 2001 – 02 = 100, 2013 – 14 = 220, 2020 – 21 = 301)

9. Smt. Saritha has prepared the following P & L A/c for the year ending 31-3-2021.

Particulars	Amount	Particulars	Amount
	Rs.		Rs.
To Salary paid	1,50,000	By Gross profit	4,45,300
To Advertisement	12,000	By Rent received	1,65,000
To General Expenses	43,500	By Dividend (Indian company)	25,000
To Interest on capital	10,000	By Lottery (gross)	1,00,000
To Fire insurance (10,000 relates to HP)	30,000	By Interest	1,50,000
To Income tax paid	27,000		
To House hold expenses	52,500		
To Bad debts	9,000		
To Provision for bad debts	11,500		
To Provision for Income Tax	50,000		
To Repairs to HP	12,000		
To Municipal taxes of HP	40,000		
To Life Insurance premium	7,000		
To Donation to Political party	15,000		
To Depreciation (allowable)	24,750		
To Net Profit	3,91,050		
	8,85,300		8,85,300



Saritha owns a house property, of which 25% area is used for own business purpose. Determine the Taxable Business Income of AY 2021 – 22.



10. Mr. Jaishankar provides the following information for the previous year 2020 – 21. Compute His income from other sources for the AY 2021 – 22.

- Interest on 7.5% tax free government securities Rs. 3,000
- Director's fees Rs. 1,200
- Ground rent Rs. 600
- Interest on PO SB A/c Rs. 4,000
- Winnings from lotteries Rs. (Net) received Rs. 14,000
- Remuneration from articles published in a magazine Rs. 8,000
- Dividend on preference shares of Indian company Rs. 3,200
- Interest on bank deposits Rs. 2,500
- Income from undisclosed sources Rs. 10,000
- Dividend from co-operative society Rs. 4,000
- Income from letting on hire of building and machinery under one composite lease Rs. 27,000

The following deductions are claimed by him.

- Collection charges of dividend Rs. 200
- Allowable depreciation on building and machinery Rs. 4,000
- Fire insurance on building and machinery Rs. 1,000.

11. Compute Total Income and tax liability (as per old tax regime) of Mr. Sai (Aged about 51 years) for the AY 2021 – 22 from the following information.

Income from house property (computed) Rs. 85,000

Taxable business income Rs. 10,12,500

Income from other sources Rs. 32,560

He paid insurance premium on his own life Rs. 20,000, on son's life 50,000

He contributed to RPF Rs. 42,250

He also contributed to PPF Rs. 75,000

He made Investments in NSC VIII issue Rs. 10,000

Donation made to PM's NRF Rs. 25,000.

ಕನ್ನಡ ಆವೃತ್ತಿ

ವಿಭಾಗ - ಎ


ಕೆಳಗಿನ ಯಾವುದಾದರೂ ಐದು ಉಪ ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉಪ ಪ್ರಶ್ನೆಗೆ 2 ಅಂಕಗಳು. (5×2=10)

1. a) ಜೀವನೋಪಾಯ ಎಂದರೇನು ?

b) ಇತರ ಮೂಲಗಳಿಂದ ಬರುವ ಆದಾಯದ ಅಡಿಯಲ್ಲಿ ತೆರಿಗೆ ವಿಧಿಸಬಹುದಾದ ಯಾವುದೇ 2 ಆದಾಯಗಳನ್ನು ತಿಳಿಸಿ.

c) ನೀವು ಅಲ್ಪಾವಧಿಯ ಬಂಡವಾಳ ಲಾಭವನ್ನು ಹೇಗೆ ಲೆಕ್ಕ ಹಾಕುತ್ತೀರಿ ?

d) ಶ್ರೀ ಅಮಿತ್ ರಾಜಸ್ಥಾನ ಸರ್ಕಾರದಿಂದ ಕುಟುಂಬ ಪಿಂಚಣಿ ರೂ. 50,000 ಪಡೆಯುತ್ತಾನೆ. ತೆರಿಗೆ ವಿಧಿಸಬಹುದಾದ ಆದಾಯವನ್ನು ಲೆಕ್ಕಾಚಾರ ಮಾಡುವಾಗ ನೀವು ಅದನ್ನು ಹೇಗೆ ಪರಿಗಣಿಸುತ್ತೀರಿ ?



e) ವಿಸ್ತರಿಸಿ : i) TDS ಮತ್ತು ii) CBDT.

f) ಕಲಂ 80D ಕಡಿತದ ಮೊತ್ತದ ಗರಿಷ್ಠ ಮಿತಿ ಎಷ್ಟು ?

g) ಸಾಮಾಜಿಕ ವಿಜ್ಞಾನ ಅಥವಾ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವ ಅನುಮೋದಿತ ಸಂಶೋಧನಾ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯಕ್ಕೆ ಒಬ್ಬ ವ್ಯಾಪಾರಸ್ಥ ನೀಡಿದ ಹಣದ ಕೊಡುಗೆಯನ್ನು ನೀವು ಹೇಗೆ ಪರಿಗಣಿಸುತ್ತೀರಿ ?

ವಿಭಾಗ - ಬಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೆ 6 ಅಂಕಗಳು.

(3×6=18)

2. ಮೀನಾಕ್ವಿ ಚಾರ್ಟರ್ಡ್ ಅಕೌಂಟೆಂಟ್ ಅವರ ಈ ಕೆಳಗಿನ ಮಾಹಿತಿಯಿಂದ, 2021 - 22 ರ ತೆರಿಗೆ ವರ್ಷಕ್ಕೆ ವೃತ್ತಿಯಿಂದ ತೆರಿಗೆ ವಿಧಿಸಬಹುದಾದ ಆದಾಯವನ್ನು ಲೆಕ್ಕಾಚಾರ ಮಾಡಿ.

ರಸೀದಿಗಳು

ಪಾವತಿಗಳು

	ರೂ.		ರೂ.
ಸಮಾಲೋಚನೆ ಶುಲ್ಕ	75,000	ಲೇಖನ ಗುಮಾಸ್ತರಿಗೆ ಸ್ವೈಪೆಂಡ್	22,500
ಗ್ರಾಹಕರಿಂದ ಉಡುಗೊರೆಗಳು	25,000	ಕಛೇರಿ ಬಾಡಿಗೆ	27,000
ಮಾವನಿಂದ ಉಡುಗೊರೆಗಳು	25,000	ವೃತ್ತಿ ತೆರಿಗೆ ಪಾವತಿ	2,500
ಮೇಲ್ಮನವಿ ನ್ಯಾಯಾಧಿಕರಣದ ಸಂಭಾವನೆ	23,500	ವೃತ್ತಿಪರ ಪುಸ್ತಕಗಳ ಖರೀದಿ	13,500
ಮನವಿ ಪತ್ರ ತಯಾರಿಕಾ ಶುಲ್ಕ	12,000	ದತ್ತಿ ದೇಣಿಗೆ	3,500

3. ಶ್ರೀ ವಿನಾಯಕ ಅವರು ಏಪ್ರಿಲ್ 2003 ರಲ್ಲಿ ರೂ. 2,56,000 ಕ್ಕೆ ವಸತಿ ಗೃಹವನ್ನು ಖರೀದಿಸಿದರು. ಅವರು 2009 - 10 ರಲ್ಲಿ ರೂ. 2,95,000 ವೆಚ್ಚದಲ್ಲಿ ಆಸ್ತಿಯನ್ನು ನವೀಕರಿಸಿದರು ಮತ್ತು ಆಗಸ್ಟ್ 2020 ರಲ್ಲಿ ಆಸ್ತಿಯನ್ನು ರೂ. 40,00,000 ಕ್ಕೆ ಮಾರಾಟ ಮಾಡಿದರು (ದಲ್ಲಾಳಿ 2.5%). ಮತ್ತೊಂದು ವಸತಿ ಗೃಹವನ್ನು ಮಾರ್ಚ್ 2021 ರಲ್ಲಿ ರೂ. 5,00,000 (ದಲ್ಲಾಳಿ 2%) ಗೆ ಖರೀದಿಸಲಾಗಿದೆ. 2021 - 22 ರ ಕರ ವರ್ಷಕ್ಕೆ ತೆರಿಗೆ ವಿಧಿಸಬಹುದಾದ ಬಂಡವಾಳ ಲಾಭಗಳನ್ನು ಲೆಕ್ಕಾಚಾರ ಮಾಡಿ.

CII 2003 - 04 = 109, 2009 - 10 = 148, 2020 - 21 = 301.

4. ತೆರಿಗೆ ವಿಧಿಸಬಹುದಾದ ವ್ಯಾಪಾರ ಆದಾಯವನ್ನು ಲೆಕ್ಕಾಚಾರ ಮಾಡುವಾಗ ಕೆಳಗಿನ ವೆಚ್ಚಗಳ ಸ್ವೀಕಾರಾರ್ಹತೆಯನ್ನು ಚರ್ಚಿಸಿ :

a) ತೆರಿಗೆಗೆ ಮೀಸಲು.

b) ವ್ಯಾಪಾರ ಉದ್ದೇಶಕ್ಕಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ.

c) ಆದಾಯ ತೆರಿಗೆ ಪಾವತಿ.

d) ಕಛೇರಿ ಅವರಣದಲ್ಲಿ ಕಳ್ಳತನ.

e) ಮನೆಯ ದೂರವಾಣಿ ವೆಚ್ಚಗಳು.

f) GST ಅಧಿಕಾರಿಗಳಿಗೆ ಪಾವತಿಸಿದ ದಂಡ.





5. ಶ್ರೀ ಧೋನಿ, ಒಬ್ಬ ಭಾರತೀಯ ನಿವಾಸಿ ವ್ಯಕ್ತಿಯಾಗಿದ್ದು, 31 ನೇ ಮಾರ್ಚ್ 2021 ಕ್ಕೆ ಕೊನೆಗೊಂಡ ವರ್ಷಕ್ಕೆ ಈ ಕೆಳಗಿನ ವಿವರಗಳನ್ನು ಸಲ್ಲಿಸಿದ್ದಾರೆ.

- ಇಂಗ್ಲೆಂಡ್‌ನಲ್ಲಿ ಕೃಷಿ ಆದಾಯ ರೂ. 15,000.
- ಸಂಸದರಾಗಿ ಸಂಬಳ ರೂ. 1,00,000.
- ಸಂಸದರಾಗಿ ದೈನಂದಿನ ಭತ್ಯೆ ರೂ. 15,000.
- ಸಹಕಾರ ಸಂಘದಿಂದ ಪಡೆದ ಲಾಭಾಂಶ ರೂ. 5,000.
- ಕಲ್ಲಿದ್ದಲು ಗಣಿಯಿಂದ ರಾಯಧನ ರೂ. 20,000.

f) ಅವರ ವಾಸದ ಮನೆಯನ್ನು ತಿಂಗಳಿಗೆ ರೂ. 10,000 ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಅರ್ಧದಷ್ಟು ಅವರು ತಿಂಗಳಿಗೆ ರೂ. 6,000 ಗಳಿಗೆ ಮರು ಬಾಡಿಗೆಗೆ ಕೊಟ್ಟಿದ್ದಾರೆ. ಅವರು ಈ ಕೆಳಗಿನ ಖರ್ಚುಗಳನ್ನು ಮಾಡಿದ್ದಾರೆ :

ಲಾಭಾಂಶ ಸಂಗ್ರಹಿಸಲು ಸಂಗ್ರಹಣೆ ಶುಲ್ಕ ರೂ. 200, ರಾಯಧನವನ್ನು ಗಳಿಸಲು ಮತ್ತು ಸಂಗ್ರಹಿಸಲು ರೂ. 3,000 ಖರ್ಚು ಮಾಡಲಾಗಿದೆ.

2021 - 22 ರ ಕರ ವರ್ಷಕ್ಕೆ ಇತರ ಮೂಲಗಳಿಂದ ಶ್ರೀ ಧೋನಿಯವರ ಆದಾಯವನ್ನು ಲೆಕ್ಕಾಚಾರ ಮಾಡಿ.

6. ಈ ಕೆಳಗಿನ ಮಾಹಿತಿಯಿಂದ 2021 - 22 ರ ಕರ ವರ್ಷಕ್ಕೆ ಶ್ರೀ ರಾಜ್ ಗುರು ಅವರ ಒಟ್ಟು ಆದಾಯವನ್ನು ಲೆಕ್ಕಾಚಾರ ಮಾಡಿ.

ಸಂಬಳ ಆದಾಯ (ಲೆಕ್ಕ ಹಾಕಲಾಗಿದೆ) ರೂ. 1,43,920

ಮನೆ ಆಸ್ತಿಯಿಂದ ಆದಾಯ (ಲೆಕ್ಕ ಹಾಕಲಾಗಿದೆ) ರೂ. 14,000

ತೆರಿಗೆ ವಿಧಿಸಬಹುದಾದ ವ್ಯಾಪಾರ ಆದಾಯ ರೂ. 1,12,500

ಬಂಡವಾಳ ಲಾಭ : ದೀರ್ಘಾವಧಿ ರೂ. 75,000 ಮತ್ತು ಅಲ್ಪಾವಧಿ ರೂ. 25,000

ಇತರೆ ಮೂಲಗಳಿಂದ ಬರುವ ಆದಾಯ ರೂ. 12,975

ತಮ್ಮ ಸ್ವಂತ ಜೀವ ವಿಮಾ ಕಂತು ರೂ. 20,000 ಮತ್ತು ಆರ್‌ಪಿಎಫ್‌ಗೆ ರೂ. 12,500 ಪಾವತಿಸಿದನು.

ವಿಭಾಗ - ಸಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೆ 14 ಅಂಕಗಳು.

(3×14=42)

7. ಬೆಂಗಳೂರಿನ ಖ್ಯಾತ ವಕೀಲರಾದ ಶ್ರೀ ಸುಖ್‌ದೇವ್ ಅವರು ಈ ಕೆಳಗಿನ ಮಾಹಿತಿಯನ್ನು ಸಲ್ಲಿಸುತ್ತಾರೆ.

31-3-2021ಕ್ಕೆ ಕೊನೆಗೊಳ್ಳುವ ವರ್ಷದ ರಸೀದಿಗಳು ಮತ್ತು ಪಾವತಿಗಳ ಖಾತೆ

ರಸೀದಿಗಳು	ಮೊತ್ತ ರೂ.	ಪಾವತಿಗಳು	ಮೊತ್ತ ರೂ.
ಗೆ, ಆರಂಭಿಕ ಮೊತ್ತ	30,000	ಇಂದ, ಸಿಬ್ಬಂದಿ ಸಂಬಳ	1,20,000
ಗೆ, ಗ್ರಾಹಕರಿಂದ ಶುಲ್ಕ :		ಇಂದ, ಸಾಲದ ಮೇಲಿನ ಬಡ್ಡಿ	4,000
2020 - 21 = 5,77,000		ಇಂದ, ಕಛೇರಿ ವೆಚ್ಚಗಳು	25,000
2019 - 20 = 15,000	5,92,000	ಇಂದ, ಕಾರಿನ ವೆಚ್ಚಗಳು	16,000
ಗೆ, ಗ್ರಾಹಕರಿಂದ ಕೊಡುಗೆ	12,000	ಇಂದ, ಬೆರಳಚ್ಚು ಯಂತ್ರ, ಖರೀದಿ	23,000



ಗೆ, ಗ್ರಾಹಕರಿಂದ ಸಾಲ	5,000	ಇಂದ, ಆದಾಯ ತೆರಿಗೆ	16,000
ಗೆ, ಮಧ್ಯಸ್ಥಿಕೆ ಶುಲ್ಕ	15,000	ಇಂದ PPF ಗೆ ಕೊಡುಗೆ	67,000
ಗೆ, ಲೇಖನಗಳಿಂದ ಸಂಭಾವನೆ	10,000	ಇಂದ, ಅಧಿಸೂಚಿತ ಬಾಂಡ್‌ಗಳ ಖರೀದಿ	95,500
		ಇಂದ, ಮುಕ್ತಾಯದ ಮೊತ್ತ	2,97,500
	6,64,000		6,64,000

ಕೆಳಗಿನ ಇತರ ವಿವರಗಳನ್ನು ಪರಿಗಣಿಸಿ :

- ಕಾರನ್ನು ವೃತ್ತಿಗೆ ಮಾತ್ರ ಬಳಸಲಾಗುತ್ತದೆ.
- ಕಾರಿನ ಮೇಲಿನ ಸವಕಳಿ ರೂ. 12,000 ಮತ್ತು ಬೆರಳಚ್ಚು ಯಂತ್ರ ಮೇಲಿನ ಸವಕಳಿ 15%.
- ಅವರು 10ನೇ ಮಾರ್ಚ್ 2020ರಂದು ರೂ. 80,000 ಗಳಿಗೆ ಕಂಪ್ಯೂಟರ್ ಖರೀದಿಸಿದರು ಮತ್ತು ಅದೇ ದಿನ ಬಳಕೆಗೆ ತಂದರು (ಸವಕಳಿ ದರ 40%).

2021 - 22 ರ ಕರ ವರ್ಷಕ್ಕೆ ವೃತ್ತಿಯಿಂದ ತೆರಿಗೆ ವಿಧಿಸಬಹುದಾದ ಆದಾಯವನ್ನು ಲೆಕ್ಕ ಮಾಡಿ.

8. 2020 - 21 ರ ಆರ್ಥಿಕ ವರ್ಷದಲ್ಲಿ ಶ್ರೀ ಕೃಷ್ಣನು ಈ ಕೆಳಗಿನ ಆಸ್ತಿಗಳನ್ನು ಮಾರಾಟ ಮಾಡುತ್ತಾನೆ.

ವಿವರಗಳು	ಮನೆ	ಚಿನ್ನ	ಶೇರುಗಳು
ಖರೀದಿಸಿದ ದಿನಾಂಕ	12-5-85	5-7-2000	12-5-2013
ಮಾರಾಟದ ದಿನಾಂಕ	8-3-2021	13-5-2020	18-4-2020
ಮಾರಾಟ ಬೆಲೆ (ರೂ.)	8,50,000	10,15,000	3,55,000
ಖರೀದಿಸಿದ ಬೆಲೆ (ರೂ.)	3,50,000	75,000	65,000
ವರ್ಗಾವಣೆ ವೆಚ್ಚಗಳು (ರೂ.)	10,000	15,000	—
1-4-2001ರಂದು ಮಾರುಕಟ್ಟೆ ಮೌಲ್ಯ (ರೂ.)	3,60,000	85,000	—

2021 - 22 ರ ಕರ ವರ್ಷಕ್ಕೆ ತೆರಿಗೆ ವಿಧಿಸಬಹುದಾದ ಬಂಡವಾಳ ಲಾಭವನ್ನು ಲೆಕ್ಕಾಚಾರ ಮಾಡಿ.

(CII - 2001 - 02 = 100, 2013 - 14 = 220, 2020 - 21 = 301)

9. ಶ್ರೀಮತಿ ಸರಿತಾ ಅವರು 31-3-2021ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಕೆಳಗಿನ ಲಾಭ ಮತ್ತು ನಷ್ಟದ ಖಾತೆಯನ್ನು ಸಿದ್ಧಪಡಿಸಿದ್ದಾರೆ.

ವಿವರಗಳು	ಮೊತ್ತ ರೂ.	ವಿವರಗಳು	ಮೊತ್ತ ರೂ.
ಗೆ, ವೇತನ ಪಾವತಿ	1,50,000	ಇಂದ, ಒಟ್ಟು ಲಾಭ	4,45,300
ಗೆ, ಜಾಹೀರಾತು	12,000	ಇಂದ, ಬಾಡಿಗೆ ಸ್ವೀಕರಿಸಿದ್ದು	1,65,000
ಗೆ, ಸಾಮಾನ್ಯ ವೆಚ್ಚಗಳು	43,500	ಇಂದ, ಲಾಭಾಂಶ (ಭಾರತೀಯ	
ಗೆ, ಬಂಡವಾಳದ ಮೇಲಿನ ಬಡ್ಡಿ	10,000	ಕಂಪನಿ)	25,000
ಗೆ, ಅಗ್ನಿ ವಿಮೆ (10,000 ಮನೆಗೆ		ಇಂದ, ಲಾಟರಿ (ಸ್ಥೂಲ)	1,00,000
ಸಂಬಂಧಿಸಿದೆ)	30,000	ಇಂದ, ಬಡ್ಡಿ	1,50,000
ಗೆ, ಆದಾಯ ತೆರಿಗೆ ಪಾವತಿ	27,000		
ಗೆ, ಮನೆಯ ವೆಚ್ಚಗಳು	52,500		
ಗೆ, ಕೆಟ್ಟ ಸಾಲಗಳು	9,000		
ಗೆ, ಕೆಟ್ಟ ಸಾಲಗಳಿಗೆ ಮೀಸಲು	11,500		
ಗೆ, ಆದಾಯ ತೆರಿಗೆಗೆ ಮೀಸಲು	50,000		



ಗೆ, ಮನೆ ರಿಪೇರಿ	12,000
ಗೆ, ಪುರಸಭೆಯ ಮನೆ ತೆರಿಗೆ	40,000
ಗೆ, ಜೀವ ವಿಮಾ ಕಂತು	7,000
ಗೆ, ರಾಜಕೀಯ ಪಕ್ಕಕ್ಕೆ ದೇಣಿಗೆ	15,000
ಗೆ, ಅನುಮತಿಸಿದ ಸವಕಳಿ	24,750
ಗೆ, ನಿವ್ವಳ ಲಾಭ	3,91,050
	8,85,300

8,85,300

ಸರಿತಾ ಅವರು ಸ್ವಂತ ಮನೆ ಆಸ್ತಿಯನ್ನು ಹೊಂದಿದ್ದಾರೆ, ಅದರಲ್ಲಿ 25% ಪ್ರದೇಶವನ್ನು ಸ್ವಂತ ವ್ಯವಹಾರ ಉದ್ದೇಶಕ್ಕಾಗಿ ಬಳಸಲಾಗುತ್ತದೆ. 2021 - 22 ರ ಕರ ವರ್ಷಕ್ಕೆ ತೆರಿಗೆ ವಿಧಿಸಬಹುದಾದ ವ್ಯಾಪಾರ ಆದಾಯವನ್ನು ನಿರ್ಧರಿಸಿ.

10. ಶ್ರೀ ಶಂಕರ್ ಅವರು ಹಿಂದಿನ ವರ್ಷ 2020 - 21 ಕ್ಕೆ ಈ ಕೆಳಗಿನ ಮಾಹಿತಿಯನ್ನು ಒದಗಿಸುತ್ತಾರೆ. 2021 - 22 ರ ಕರ ವರ್ಷಕ್ಕೆ ಇತರ ಮೂಲಗಳಿಂದ ಅವನ ಆದಾಯವನ್ನು ಲೆಕ್ಕಾಚಾರ ಮಾಡಿ.
- 7.5% ತೆರಿಗೆ ಮುಕ್ತ ಸರ್ಕಾರಿ ಭದ್ರತೆಗಳ ಮೇಲಿನ ಬಡ್ಡಿ ರೂ. 3,000
 - ನಿರ್ದೇಶಕರ ಶುಲ್ಕ ರೂ. 1,200
 - ನೆಲದ ಬಾಡಿಗೆ ರೂ. 600
 - ಅಂಚೆ ಕಚೇರಿ ಉಳಿತಾಯ ಖಾತೆ ಮೇಲಿನ ಬಡ್ಡಿ ರೂ. 4,000
 - ಲಾಟರಿಗಳಿಂದ ಗೆಲುವುಗಳು ರೂ. (ನಿವ್ವಳ) ಪಡೆದ ರೂ. 14,000
 - ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನಗಳಿಂದ ಬಂದ ಸಂಭಾವನೆ ರೂ. 8,000
 - ಭಾರತೀಯ ಕಂಪನಿಯ ಆದ್ಯತೆಯ ಶೇರುಗಳ ಮೇಲಿನ ಲಾಭಾಂಶ ರೂ. 3,200
 - ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ರೂ. 2,500
 - ಬಹಿರಂಗಪಡಿಸಿದ ಮೂಲಗಳಿಂದ ಆದಾಯ ರೂ. 10,000
 - ಸಹಕಾರ ಸಂಘದಿಂದ ಲಾಭಾಂಶ ರೂ. 4,000
 - ಒಂದು ಸಂಯೋಜಿತ ಗುತ್ತಿಗೆ ಅಡಿಯಲ್ಲಿ ಕಟ್ಟಡ ಮತ್ತು ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವುದರಿಂದ ಬರುವ ಆದಾಯ ರೂ. 27,000
- ಕೆಳಗಿನ ಕಡಿತಗಳನ್ನು ಅವರು ಕ್ಲೈಮ್ ಮಾಡಿದ್ದಾರೆ :
- ಲಾಭಾಂಶದ ಸಂಗ್ರಹ ಶುಲ್ಕ ರೂ. 200
 - ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲೆ ಅನುಮತಿಸಿದ ಸವಕಳಿ ರೂ. 4,000
 - ಕಟ್ಟಡ ಮತ್ತು ಯಂತ್ರೋಪಕರಣಗಳ ಮೇಲೆ ಅಗ್ನಿ ವಿಮೆ ರೂ. 1,000.
11. ಈ ಕೆಳಗಿನ ಮಾಹಿತಿಯಿಂದ ಕರ ವರ್ಷ 2021 - 22 ಕ್ಕೆ, 51 ವರ್ಷ ವಯಸ್ಸಿನ ಶ್ರೀ ಸಾಯಿ ಅವರ ಒಟ್ಟು ಆದಾಯ ಮತ್ತು ತೆರಿಗೆ ಹೊಣೆಗಾರಿಕೆಯನ್ನು (ಹಳೆಯ ತೆರಿಗೆ ಪದ್ಧತಿಯ ಪ್ರಕಾರ) ಲೆಕ್ಕಾಚಾರ ಮಾಡಿ. ಮನೆ ಆಸ್ತಿಯಿಂದ ಆದಾಯ (ಲೆಕ್ಕ ಹಾಕಲಾಗಿದೆ) ರೂ. 85,000
ತೆರಿಗೆ ವಿಧಿಸಬಹುದಾದ ವ್ಯಾಪಾರ ಆದಾಯ ರೂ. 10,12,500
ಇತರೆ ಮೂಲಗಳಿಂದ ಬರುವ ಆದಾಯ ರೂ. 32,560
ಅವರು ತಮ್ಮ ಸ್ವಂತ ಜೀವ ವಿಮಾ ಕಂತು ರೂ. 20,000, ಮಗನ ಜೀವ ವಿಮಾ ಕಂತು ರೂ. 50,000. ಆರ್‌ಪಿಎಫ್‌ಗೆ ರೂ.42,250, ಪಿಪಿಎಫ್ ರೂ. 75,000 ಪಾವತಿಸಿರುತ್ತಾರೆ. ಅವರು NSC VIII ಸಂಚಿಕೆಯಲ್ಲಿ ರೂ. 10,000 ಹೂಡಿಕೆ ಮಾಡಿದರು. ಪ್ರಧಾನ ಮಂತ್ರಿಯವರ NRFಗೆ ದೇಣಿಗೆ ರೂ. 25,000 ನೀಡಿದರು.